



## ಉಪವಾಸ ಮಾಡುವ 'ಉಪವಾಸಪುರ'

ಪಾಂಡವರು, ವನವಾಸದ ಸಮಯದಲ್ಲಿ ಉಲರಿಂದೂರಿಗೆ ವಲಸೆ ಹೋಗಿ ದಿನಮಾಡುತ್ತಿದ್ದರು. ಹಾಗೇ ಒಮ್ಮೆ ಒಂದು ಉಲರಿಗೆ ಹೋಗಿ ಅಲ್ಲಿಯೇ ಉಳಿದುಕೊಂಡರು. ಅಂದು ರಾತ್ರಿಗೆ ಅಡುಗೆ ಮಾಡಲೆಂದು ಕಟ್ಟಿಗೆಗಳನ್ನು ತಂದು ಒಲೆ ಹಜ್ಜಲು ಪಾಂಡವರು ಮುಂದಾದರು. ಆಗ ಕಟ್ಟಿಗೆಯ ಸುಳಿ ಬುಡ ಯಾವುದೆಂದು ಅವರಿಗೆ ಗೊತ್ತಾಗದೆ ಅಡುಗೆಯನ್ನು ಮಾಡದೆ ಅಂದು ಉಪವಾಸ ಇರುತ್ತಾರೆ. ಉಪವಾಸವಿದ್ದ ಕಾರಣಕ್ಕೆ ಅವರು ಉಳಿದುಕೊಂಡಿದ್ದ ಗ್ರಾಮಕ್ಕೆ 'ಉಪವಾಸಪುರ' ಎಂಬ ಹೆಸರು ಬಂತು ಎಂಬುದು ಪ್ರತೀತಿ. ಈ ಉಪವಾಸಪುರ ಇರುವುದು ಚಿತ್ರದುಗ್ರಹದ ಹಿರಿಯೂರು ತಾಲ್ಲೂಕಿನಲ್ಲಿ. ಉಪವಾಸಪುರವನ್ನು ಈಗ ಧರ್ಮಪುರ ಎಂದು ಕರೆಯಲಾಗುತ್ತಿದೆ. ಈ ಗ್ರಾಮದಲ್ಲಿ ಇಂದಿಗೂ ಅನೇಕರು ಒಂದೊತ್ತು ಉಪವಾಸ ಇರುತ್ತಾರೆ.

ಒಮ್ಮೆ ಭೀಮ, ಅಲ್ಲಿನ ಕೆರೆಯ ನೀರನ್ನು ಕುಡಿಯಲು ಮುಂದಾಗುತ್ತಾನೆ. ಹಾಗೇ, ಬೋಗಸೆಯಲ್ಲಿ ನೀರನ್ನು ತೆಗೆದುಕೊಳ್ಳುತ್ತಾನೆ. ಆಗ ಬೋಗಸೆಗೆ ಕಪ್ಪೆಯೊಂದು ಕಂಡು ನೀರನ್ನು ಹಿಂದಕ್ಕೆ ಎಸೆಯುತ್ತಾನೆ. ಭೀಮನ ಸಿಟ್ಟೋಂ, ಶಾಪವೋ ಗೂತ್ತಿಲ್ಲ. ಆ ಕ್ಷುದ್ರಿಂದ ಆ ಕೆರೆಯಲ್ಲಿ ಕಪ್ಪೆಗಳು ಕ್ಷೂರೀಯಾದವಂತೆ. ಈಗಲೂ ಧರ್ಮಪುರದ ಕೆರೆಯಲ್ಲಿ ಒಂದು ಕಪ್ಪೆಯೂ ಸಿಗುವುದಿಲ್ಲ. ಕೆರೆಯ ಕೋಡಿ ಕೆಳಭಾಗದಲ್ಲಿನ್ನೇ ಕಾಳಿತ್ತವೆ ಎಂಬುದು ಗ್ರಾಮಸ್ಥರು ಮಾತು. ಪಾಂಡವರು ಇಲ್ಲಿ ನೆಲೆಸಿದ್ದರು ಎಂಬುದಕ್ಕೆ ಪ್ರಸ್ತಿಯಂತೆ ಭೀಮನ ಗುಡಿಯೂ ಇದೆ. ಅದು ಸದ್ಯ ಪಾಳು ಬಿಂದಿದ್ದು, ವುರಾತತ್ತೆ ಇಲಾರೆ ಇತ್ತು ಗಮನಹರಿಸಬೇಕಿದೆ.

—ಎಂ. ಪರಮೇಶ್ವರ



## ಆಡು ಮುಟ್ಟದ ಸೊಪ್ಪು

'ಆಡು ಮುಟ್ಟದ ಸೊಪ್ಪಿಲ್ಲ' ಎಂಬ ಮಾತು ಈಗಲೂ ಚಾಲ್ತಿಯಲ್ಲಿದೆ. ಆದರೆ, ಆಡು ಸೇವಿಸಬೇ ಇರುವಂತಹ ಸೊಪ್ಪು ಇದೆ. ಅದುವೇ ಆಡುಸೋಗೆ. ಇದು ಕಹಿ ಗುಣ ಹೊಂದಿರುವುದರಿಂದ ಆಡು ಈ ಸೊಪ್ಪು ತಿನ್ನುವುದಿಲ್ಲ. ಜೊತೆಗೆ ಚೆವಧೀಯ ಗುಣವನ್ನು ಹೊಂದಿದೆ. 6–7 ತಿಂಗಳ ಮಾನುವಿಗೆ ಧೃಷ್ಟಿ ತೆಗೆಯಲು ಈ ಸೊಪ್ಪನ್ನು ಗ್ರಾಮೀಣ ಪ್ರದೇಶದಲ್ಲಿ ಬಳಸಲಾಗುತ್ತದೆ. ಈ ಸೊಪ್ಪಿನಿಂದ ಮಾಡಿದ ಕಷಾಯವನ್ನು ಬೆಳಗ್ಗೆ ಖಾಲಿ ಹೊಟೆಯಲ್ಲೇ ತಿಂಗಳಗೊಮ್ಮೆ ಪಡಿಯುವುದು ಒಳಿತು ಎಂಬುದು ಗ್ರಾಮೀಣರ ನಂಬಕೆ. ರೋಗ ಬಂದಾಗ ಇಗ್ನಿಝ್ ಮಾತ್ರೆಗಳನ್ನು ಸೇವಿಸುವ ಬದಲು ಹಿಂದಿನ ಕಾಲದಲ್ಲಿ ಬಳಸುತ್ತಿದ್ದ, ಈ ತರಹದ ಮನೆ ಮದ್ದನ್ನು ಬಳಸುವುದು ನನ್ನ ಪ್ರಕಾರ ಒಳಿತು. ಯಾಕೆಂದರೆ ನಮ್ಮ ಆರೋಗ್ಯ ನಮ್ಮ ಕ್ಷೇತ್ರದಲ್ಲಿ ಇದೆ ಅಲ್ಲವೇ.

—ಶತಿಕಲಾ ನಾಯಕ್

## ಶಂಖಿಗಳ ಹಾಸು

ಹೀಗೆ ಲಾಕ್ಷ್ಯೋಪಲಕ್ಷೆ ಸಯ್ಯೇಯ ಶಂಖಿಗಳು ಜಮಿಶಾನೆ ಹಾಸಿದಂತೆ ಕಂಡುಬಂದಿದ್ದು ನಮ್ಮಾರ್ಥಿನ ತಂಗಭದ್ರಾ ಹಿನ್ನೆರಿನಲ್ಲಿನ ಪ್ರಾಚೀದೊಂದು ಗುಂಡಿಯಲ್ಲಿ ಹಿನ್ನೆರಿನ ಅಂತರಂಗದಲ್ಲಿ ಅರು ತಿಂಗಳಿಂದ ಅಂತಧಾನವಾಗಿದ್ದ ಈ ಪ್ರಾಚೀ ಗುಂಡಿಯಲ್ಲಿ ಬಸವನಹುಳಗಳಲ್ಲದೆ ಅನೇಕ ಜಲಚರಗಳು ವಾಸವಿದ್ದವು. ಆದರೆ ಯಾವಾಗ ಹಿನ್ನೆರಿ ಹಿಂದೆ ಸರಿದು ಗುಂಡಿಗೂ, ನೀರಿಗೂ ಸಂಪರ್ಕ ತೆಗೆತೋ ಆಗ ಬಿಂದು ಸುಲಭವಾಗಿ ಸಿಕ್ಕು ತಿಂಡಿಗೆ ಹಜ್ಜಿಗಳು ಮುಗಿಬಿದ್ದಂತೆ, ಜಲಪ್ರಕ್ರಿಯೆಗಳ ಬಸವನಹುಳಗಳು ಬಲಿಯಾಗಿ ಹೀಗೆ ಅಣಿಯ ಹಾಸು ನಿಮಾಣಿದಾಗಿದೆ. ತಮ್ಮ ಬರಟಾದ ಫನ ಶಂಖುವಿನೋಳಗೆ ವ್ಯಾದುವಾದ ಮಾಂಸಲದೇಹವನ್ನು ಹುದುಗಿಸಿಕೊಂಡಿದ್ದರೂ ಜಲಪ್ರಕ್ರಿಯೆಗಳು ನಡೆಸಿದ ದಾಳಿಯಲ್ಲಿ ಬಸವನಹುಳಗಳು ಸಾಮೂಹಿಕವಾಗಿ ಅಂತ್ಯಕಂಡಿವೆ. ಆಹಾರಕ್ಕಾಗಿ ನಡೆಯುವ ಇಂತಹ ಅನೇಕ ದಾಳಿಗೆ ನಿಸರ್ಗದ ನಿಘಂಟನಲ್ಲಿ ಯಾವುದೇ ವಿಶೇಷ ಅರ್ಥಗಳು ಇರುವುದಿಲ್ಲ.

—ಮಹೇಶ್ವರ ಹರುಕಡ್ಡಿ, ಬಾಚಿಗೊಂಡನಹಳ್ಳಿ

